

EL/SEC/2025-26/99

February 03, 2026

Corporate Relationship Department
BSE Limited
1st Floor, New Trading Ring Rotunda
Building, P J Towers, Dalal Street, Fort,
Mumbai - 400 001

Script Code: 543533

Dear Sir/Madam,

Sub: Newspaper Advertisement of the unaudited financial results (on Standalone and Consolidated basis) of the company for the quarter and nine months ended December 31, 2025

Pursuant to Regulations 30 and 47 of the Securities and Exchange Board of India (Listing Obligations and Disclosure Requirements) Regulations, 2015, please find enclosed herewith a copy of the newspaper advertisement of the unaudited financial results (on standalone and consolidated basis) of the Company for the quarter and nine months ended December, 2025, published in the English newspaper having nationwide circulation, '**Financial Express**', and in the vernacular newspaper, '**Udayavani**', on Tuesday, February 03, 2026.

This will also be available on the website of the Company, i.e., www.emudhra.com.

This is for your information and records.

Thanking you

Yours faithfully,

For eMudhra Limited


Johnson Xavier
Company Secretary & Compliance Officer
Membership No. A28304



eMudhra Limited
Bangalore
★

Encl.: As Above

eMudhra Limited

eMudhra Digital Campus, 12-P1-A & 12-P1-B, Hi-Tech Defence and Aerospace Park (IT sector), Jala Hobli, B.K. Palya, Bengaluru, Karnataka 562149 | Phone: +91 80 4848 4001 | Email: corporate@emudhra.com | Web: www.emudhra.com

CIN - L72900KA2008PLC060368

Subject: Circular dated 31st January, 2026
2 40471000 or send an email to
For Arka Fincap Limited
Sd/-
Niki Mehta
tary and Chief Compliance Officer
p Company
d by Kirloskar Proprietary Limited
e permitted user.

on Limited
Girwa, Udaipur – 313001, Rajasthan, India
91 294-2487370
04943)

ANANCIAL RESULTS FOR
EMBER 31, 2025

(Rs. in lakhs except per share data)		
Quarter ended	31-Dec-24 (Un-audited)	Year ended 31-Mar-25 (Audited)
1-Dec-25 n-audited)	987.62	1,026.98
318.80	119.44	266.75
318.80	119.44	266.75
235.12	89.38	199.62
235.12	89.38	199.62
965.00	965.00	965.00
-	-	(1,127.03)
12,690.40	12,295.13	12,475.35
29,916.03	31,167.58	30,926.65
-	-	-
2.36	2.53	2.48
2.44 *	0.93 *	2.07
2.44 *	0.93 *	2.07
-	-	-
1.04	0.88	0.88
1.58	1.18	1.10

ed December 31, 2025 has been approved
026.

results filed with the Stock Exchange under
(Obligations and Disclosure Requirements)
loaded on website www.grti.com and will
com.

SEBI (LODR) Regulations, 2015, pertinent
and nine month ended December 31, 2025

r and on behalf of Board of Directors,
Rajgarh Transmission Limited

Sd/-
Suhani Jain
Director
DIN: 08559224

FOR PRIVATE CIRCULATION TO THE ELIGIBLE EQUITY SHAREHOLDERS OF THE DR LALCHANDANI LABS LIMITED (THE "COMPANY" OR "THE ISSUER") ONLY
ISSUE OF UP TO 43,32,000 FULLY PAID-UP EQUITY SHARES OF FACE VALUE OF ₹10 EACH OF OUR COMPANY (THE "RIGHTS EQUITY SHARES") FOR CASH, AT PAR, AT A PRICE OF ₹10 PER RIGHTS EQUITY SHARE ("ISSUE PRICE") AGGREGATING UP TO ₹433.20 LAKHS* ON A RIGHTS BASIS TO THE ELIGIBLE EQUITY SHAREHOLDERS OF OUR COMPANY IN THE RATIO OF 01 (ONE) RIGHTS EQUITY SHARE FOR EVERY 01 (ONE) FULLY PAID-UP EQUITY SHARES HELD BY THE ELIGIBLE EQUITY SHAREHOLDERS ON THE RECORD DATE, THAT IS ON TUESDAY, JANUARY 27, 2026 ("RECORD DATE") (THE "ISSUE"). FOR FURTHER DETAILS, PLEASE SEE "TERMS OF THE ISSUE" BEGINNING ON PAGE 62 OF THE LETTER OF OFFER.

This is with reference to the Letter of Offer dated January 20, 2026 ("LOF") filed by Dr Lalchandani Labs Limited ("the Company") with BSE Limited ("Stock Exchange") and the Securities and Exchange Board of India ("SEBI") in connection with the proposed Rights Issue of Equity Shares of the Company.

Applicants / Investors are requested to note the following modification to the disclosures in the Letter of Offer, Application Form and Rights Entitlement Letter, which shall be deemed to form an integral part thereof:

In SECTION VII: ISSUE INFORMATION, on page no. 79 of the Letter of Offer, under the heading "Procedure for Renunciation of Rights Entitlements" and sub-heading "On Market Renunciation", the following disclosure was incorrectly stated:

"The Rights Entitlements are tradable in dematerialized form only. The market lot for trading of Rights Entitlements is 1 (one) Rights Entitlement."

The above disclosure shall be read and construed as follows:

"The Rights Entitlements are tradable in dematerialized form only. As the Company is listed on the SME Platform of BSE Limited, the market lot for trading of Rights Entitlements shall be the same as applicable to the Equity Shares of the Company on the SME Platform, i.e., 4000 Rights Entitlements per lot."

This Corrigendum shall be available on the respective websites of our Company at <https://lalchandaniplab.com>; the Registrar to the Issue at www.cameoindia.com; and the Stock Exchange at www.bseindia.com. Accordingly, there is no change in the LOF dated January 20, 2026 and Application Form except for modification as provided in this Corrigendum.

Except for the modification stated above, there is no change in the Letter of Offer dated January 20, 2026, the Application Form and the Rights Entitlement Letter.

INVESTORS ARE REQUESTED TO READ THE LETTER OF OFFER, APPLICATION FORM AND RIGHTS ENTITLEMENT LETTER IN CONJUNCTION WITH THIS CORRIGENDUM.

All capitalised terms used herein and not specifically defined shall have the meaning assigned to them in the Letter of Offer.

For Dr Lalchandani Labs Limited

On behalf of the Board of Directors

Sd/-

Saniya Hussain

Company Secretary & Compliance Officer

Date: February 02, 2026

Place: New Delhi

eMudhra Limited



CIN: L72900KA2008PLC060368

Registered Office: Plot No 12-P1-A & 12-P1-B,

Hi-Tech Defence and Aerospace Park (IT Sector) Jala Hobli

BK Palya, Bengaluru 562 149, Karnataka, India

Telephone: 080 – 4848 4001

Email: companysecretary@emudhra.com, Web: www.emudhra.com

STATEMENT OF UNAUDITED FINANCIAL RESULTS

(STANDALONE & CONSOLIDATED)

FOR THE QUARTER AND NINE MONTHS ENDED DECEMBER 31, 2025

The board of directors of the Company, at its meeting held on February 02, 2026, considered and approved the unaudited financial results of the Company for the quarter and nine months ended December 31, 2025 ("Financial Results").

The Financial Results along with the limited review report, have been posted on the Company's website at www.emudhra.com/investors and can be accessed by scanning the QR code.



For and on behalf of the board of directors of eMudhra Limited

Sd/-

V Srinivasan

Executive Chairman

(DIN: 00640646)

Date: February 02, 2026

Place: Bengaluru

Note: The above intimation is in accordance with Regulation 33 read with Regulation 47 (1) of the SEBI (Listing Obligations and Disclosure Requirements)Regulations, 2015.



(₹ in Crore)

Year ended